

ಸಾಮ್ಯ ವಿಂದರೇನು?

(ಅಧ್ಯಾಯ 13)

ಅಧ್ಯಾಯ 13ರಲ್ಲಿ ಮತ್ತಾಯನು ಮತ್ತೊಂದಾವರ್ತಿ ವಿಷಯ ಬದಲಾವಣೆ ಮಾಡಿ, ಈ ಬಾರಿ ಫಲಿಸಾಯರೊಂದಿಗೆ ಯೇಸುವಿನ ಘರ್ಷಣೆಯಿಂದ ಹಿಂದಕ್ಕೆ ಆತನ ಬೋಧನೆಯೆಡೆಗೆ ಹೋಗುತ್ತಿದ್ದಾನೆ. ಈ ಸಮಯದಲ್ಲಿ, ಹೇಗಾದರೂ ಸಹ ಮತ್ತಾಯನು ಯೇಸುವಿನ ಸಾಮ್ಯಗಳನ್ನು ಕೇಂದ್ರೀಕರಿಸಿದ್ದಾನೆ.

ಸಾಮ್ಯ ಅಂದರೆ ಏನು? *Parabolē* ಎಂಬ ಶಬ್ದವು ಸಂಯುಕ್ತ ಶಬ್ದವಾಗಿದೆ, ಇದರ ಅರ್ಥ “ಪಕ್ಕ ಪಕ್ಕದಲ್ಲಿ ಉದ್ದಕ್ಕೂ ಎರಚುವುದು.” ಸರಳವಾಗಿ ಹೇಳುವುದಾದರೆ, ಸಾಮ್ಯವು ತಿಳಿದಿರುವ ಸತ್ಯಗಳನ್ನು ಉಪಯೋಗಿಸಿ ತಿಳಿಯದೆ ಇರುವ ಅಂಶಗಳನ್ನು ತಿಳಿಸಲು ಉಪಯೋಗಿಸುವ ಉದಾಹರಣೆಯಾಗಿದೆ. ಈ ಒಂದು ವಿಷಯದಲ್ಲಿ, ಆತ್ಮಿಕ ಸತ್ಯಗಳನ್ನು ಪರಿಶೋಧಿಸುವಂಥದಾಗಿದೆ. ಚಿರಪರಿಚಿತವಾದ ಅರ್ಥವಿವರಣೆಯನ್ನು ಉಪಯೋಗಿಸಿ ಹೇಳುವುದಾದರೆ ಇದು “ಪರಲೋಕದ ಅರ್ಥವನ್ನು ಹೊಂದಿರುವ ಲೌಕಿಕ ಕಥೆಯಾಗಿದೆ.”

ಸಾಮ್ಯಗಳ ಮೂಲಕ ಬೋಧಿಸುವುದರಲ್ಲಿ ಯೇಸು ಮೊದಲನೆಯ ವ್ಯಕ್ತಿಯಾಗಿರಲಿಲ್ಲ, ಇದು ಯೆಹೂದ್ಯ ಬೋಧನೆಯಲ್ಲಿ ಸಾಮಾನ್ಯವಾಗಿದೆ, ಹಳೆ ಒಡಂಬಡಿಕೆಯ ಸಮಯದಲ್ಲಿ ಮೇಲಿಂದ ಮೇಲೆ ಉಪಯೋಗಿಸಲಾಗಿದೆ.¹ “ಸಾಮ್ಯ” ಎನ್ನುವದಕ್ಕೆ ಇಜ್ರಿಯಾ ಶಬ್ದ *marshal* ಎಂಬುದಾಗಿ ಹೇಳುವರು, ಮತ್ತು ಇದನ್ನು “ನಿಯಮ, ನಾಣ್ಣುಡಿ ಪದ, ಹೋಲಿಕೆ, ರೂಪಕ, ಕಟ್ಟುಕಥೆ, ಒಗಟು” ಇವುಗಳನ್ನು ಸೂಚಿಸುತ್ತದೆ.² *Parabolē* ಅದರಂತೆ ಸಾಮ್ಯವನ್ನು “ಗಾಡೆ ಎಂಬುದಾಗಿ ಹೇಳುವದಕ್ಕೂ ಸಹ ಉಪಯೋಗಿಸುವರು (ಲೂಕ 4:23), ಒಗಟು (ಮಾರ್ಕ 3:23), ಹೋಲಿಕೆ (ಮತ್ತಾಯ 13:33), ಭಿನ್ನತೆ (ಲೂಕ 18:1-8), ಮತ್ತು ಸರಳವಾದ ಕಥೆಗಳು (ಲೂಕ 13:6-9) ಮತ್ತು ಮಿಶ್ರಗೊಂಡ ಕಥೆಗಳು (ಮತ್ತಾಯ 22:1-14)”³ ಇವೆಲ್ಲವುಗಳಿಗೆ ಈ ಪದವನ್ನು ಉಪಯೋಗಿಸುವರು. ಇತರ ಯೆಹೂದ್ಯ ಬರವಣಿಗೆಗಳಲ್ಲಿ ಸಾಮ್ಯಗಳಿಗೆ ಯೇಸುವಿನ ಸಮಯಕ್ಕಿಂತ ಪೂರ್ವದಲ್ಲಿ ಮತ್ತು ನಂತರ ಎರಡಕ್ಕೂ ಸೂಚನೆಗಳು ಸಹ ದೊರೆಯುತ್ತವೆ.⁴ ಯೇಸು ಈ ಬೋಧನೆಯ ಪದ್ಧತಿಯನ್ನು ಉತ್ತಮಗೊಳಿಸಿದನು ಮತ್ತು ಇದರ ಉಪಯೋಗದಲ್ಲಿ ಪ್ರವೀಣನಾಗಿದ್ದನು.

Parabolē ಸಾಮ್ಯ ಎನ್ನುವ ಶಬ್ದವು ಮೊದಲ ಸಾಲಿ 13:3ರಲ್ಲಿ ಉಪಯೋಗಿಸಲಾಗಿದೆ, ಮತ್ತು ಈ ಅಧ್ಯಾಯದಲ್ಲಿ ಹನ್ನೆರಡು ಸಾಲಿ ಕಾಣಿಸುತ್ತದೆ. ಯೇಸು “ಅನೇಕ ಸಂಗತಿಗಳನ್ನು ... ಸಾಮ್ಯ ರೂಪದಲ್ಲಿ ಮಾತನಾಡಿದನು” ಎಂದು ಮತ್ತಾಯನು ಹೇಳುತ್ತಾನೆ ಮತ್ತು “ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ ಒಂದನ್ನು ಹೇಳಲಿಲ್ಲ” (13:34) ಎಂದು ಮತ್ತೆ ಹೇಳುತ್ತಾನೆ. ಆತನು ಬೇರೆ ಸಂದರ್ಭಗಳಲ್ಲಿ ಕೇವಲ ಸಾಮ್ಯರೂಪವಾಗಿ ಮಾತನಾಡಿದನು; ಆದರೆ ಈ ಸಂದರ್ಭದಲ್ಲಿ, ಸಾಮ್ಯಗಳನ್ನೆ ಬೋಧಿಸಿದನು. ಯೇಸು ಸಾಮ್ಯಗಳೊಂದಿಗೆ ಬೋಧಿಸುವದನ್ನು ಅರಿಸಿಕೊಂಡಿದ್ದಕ್ಕೆ ಎರಡು ಕಾರಣಗಳನ್ನು ಕೊಡಲಾಗಿದೆ. ಮೊದಲನೆ ಕಾರಣ, ಜನರು ಆತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಆಗದೆ ಸೋತುಹೋದರು (13:10-17). ಯೇಸು ಈ ಆತ್ಮಿಕ ಸತ್ಯಗಳನ್ನು ತನ್ನ ಶಿಷ್ಯರಿಗೆ ಪ್ರಕಟಿಸಿದನು; ಆದರೆ ಈ ಸಾಮ್ಯಗಳನ್ನು ಉಪಯೋಗಿಸುವಾಗ ತನ್ನ ಶಿಷ್ಯರನ್ನು ಜನರ ಗುಂಪಿನಿಂದ ಬೇರೆಯಾಗಿಯೇ ಇಟ್ಟಿದ್ದನು ಯಾಕೆಂದರೆ ಜನರ

ಹೃದಯವು ಕಠಿಣವಾಗಿತ್ತು. ಮೆಸ್ಸಿಯನು ತನ್ನ ಬೋಧನೆಯಲ್ಲಿ ಇಂಥಹ ಕಥೆಗಳನ್ನು ಉಪಯೋಗಿಸುವನು ಎಂಬ ಪ್ರವಾದನೆಯು ನೆರವೇರಬೇಕಾಗಿತ್ತೆಂಬುದು ಎರಡನೆಯ ಕಾರಣವಾಗಿತ್ತು (13:34, 35; ಕೀರ್ತನೆ 78:2).

13ನೇ ಅಧ್ಯಾಯದಲ್ಲ “ಕೇಳು” ಎನ್ನುವ ಪದವು (*akouō*) ಹದಿನೈದು ಸಾಲಿ ಉಪಯೋಗಿಸಲಾಗಿದೆ. ಯೇಸು ನಾನಾ ಲೀತಿಯ ಎಜ್ಜಲಿಕೆಗಳನ್ನು ಕೊಟ್ಟನು - ಮತ್ತು ಒಂದು ಅಶೀರ್ವಾದವನ್ನು ಸಹ - ಬಹಳ ಎಜ್ಜರವಾಗಿ ಕೇಳಿಸಿಕೊಳ್ಳುವುದರ ಫಲಿತಾಂಶವಾಗಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನು ಒತ್ತಿ ಹೇಳಿದ್ದಾನೆ (13:9, 16, 18, 43).

ಈ ಅಧ್ಯಾಯದಲ್ಲ ವಿಳು ಅಥವಾ ಎಂಟು ಸಾಮ್ಯಗಳ ಅಂತರ ಸಂಬಂಧ ಹೊಂದಿರುವವುಗಳು ಎಂದು ಕಂಡುಕೊಳ್ಳಲಾಗಿದೆ,⁵ ಆದರೆ ಅವುಗಳ ಹೋಲಿಕೆಯು ಸಾಧಾರಣವಾಗಿರುವದಿಲ್ಲ. ಯೇಸು ಶಿಷ್ಯರಿಗೆ, “ಪರಲೋಕ ರಾಜ್ಯದ ಗುಟ್ಟುಗಳನ್ನು” ತಿಳಿಯಲು ಸಾಮ್ಯಗಳು ಅವರಿಗೆ ಕೊಡಲ್ಪಟ್ಟವೆ (13:11). ನಮಗಾಗಿ, ಪರಲೋಕ ರಾಜ್ಯದ ಪ್ರಾರಂಭದ ಕುರಿತು, ಅದರ ಸ್ವರೂಪ, ಅದರ ಬೆಳವಣಿಗೆ ಮತ್ತು ಅದರ ವಿಸ್ತಾರವಾಗಿ ಹರಡುವುದು, ಅದರ ಮೌಲ್ಯ ಮತ್ತು ಅದರ ಉದ್ದೇಶವು ಪ್ರಕಟಗೊಂಡಿದೆ. ಕ್ರಿಸ್ತನನ್ನು ಆತನ ರಾಜ್ಯವನ್ನು ನಿರಾಕರಿಸಿದವರಿಗೆ ಅಂತಿಮ ನ್ಯಾಯ ತೀರ್ಪು ಇದೆ ಎಂದು ಸಹ ಹೇಳಲ್ಪಟ್ಟಿದೆ.

13ನೇ ಅಧ್ಯಾಯದಲ್ಲರುವ ಸಾಮ್ಯಗಳು ಫಲಿಸಾಯರೊಂದಿಗೆ ಯೇಸುವನ್ನು ಮುಖಾಮುಖಿಯಾಗುವಂತೆ ಮಾಡಿದವು. ಸಾಮ್ಯಗಳು ಶಬ್ದಗಳ ಚಿತ್ರವನ್ನು ರಚಿಸಿ ಪರಲೋಕ ರಾಜ್ಯದ ಆತನ ಬೋಧನೆಗಳನ್ನು ಹೆಚ್ಚಾಗಿ ವಿವರಿಸುತ್ತವೆ ಮತ್ತು ಆತನನ್ನು ಹಿಂಬಾಲಿಸುವದಕ್ಕೆ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ಈ ಕಥೆಗಳು ಯೇಸುವಿನ ಕೇಳುಗಲಿಗೆ ಯಾರನ್ನು ನಾವು ಬೆಂಬಲಿಸಬೇಕು ಎನ್ನುವ ಶರತ್ತು ಅವರಲ್ಲ ಉಂಟು ಮಾಡಿದವು: ಆತನನ್ನೊ ಅಥವಾ ಫಲಿಸಾಯರನ್ನೊ ಎನ್ನುವ ಆಲೋಚನೆ ಅವರಲ್ಲ ಬಂತು. ಅವರು ಉತ್ತಮ ನೆಲವಾಗಿರಬೇಕೋ ಅಥವಾ ಬಂಡೆ ನೆಲವಾಗಿರಬೇಕೋ? ಅವರು ಗೋಡಿಯಾಗಿರಬೇಕೋ ಅಥವಾ ಹಣಜಿಯಾಗಿರಬೇಕೋ? ಅವರು ದೇವರ ರಾಜ್ಯವನ್ನು ಖಜಾನೆಯಂತೆ ಗೌರವಿಸಬೇಕೋ? ಎನ್ನುವ ಶರತ್ತುಗಳು ಸಾಮ್ಯಗಳಿಂದ ಉಂಟಾದವು?

ಸಾಮ್ಯಗಳು, ಅವುಗಳ ಮುಖ್ಯ ಅಂಶಗಳೊಂದಿಗೆ, ಈ ಲೀತಿಯಾಗಿ ಸಾರಾಂಶ ಹೇಳಲಾಗಿದೆ:

1. *ಜಿತ್ತುವವನು*: ದೇವರ ವಾಕ್ಯವು ಜೀವದೋಪಾದಿಯಲ್ಲಿ ವಿವಿಧ ಹಂತದ ಗ್ರಹಿಸುವಿಕೆಯನ್ನು ಹೊಂದಿರುವ ಜನರ ಮಧ್ಯದಲ್ಲ ಚಿತ್ತಲ್ಪಡುತ್ತದೆ.
2. *ಫಣಜಿ*: ಒಳ್ಳೆಯದರ ಮತ್ತು ಕೆಟ್ಟದರ ಮಧ್ಯ ಹೋರಾಟವು ಅಂತಿಮ ನ್ಯಾಯ ತೀರ್ಪಿನವರೆಗೆ ಇರುವುದು.
3. *ಸಾಸಿವೆ ಕಾಳು*: ಪರಲೋಕ ರಾಜ್ಯವು ಸಣ್ಣ ಪ್ರಾಮಾಣದಲ್ಲ ಪ್ರಾರಂಭವಾಗುತ್ತದೆ ಆದರೆ ಅದು ಬೃಹದಾಕಾರವಾಗಿ ಬೆಳೆಯುತ್ತದೆ.
4. *ಹುಳಿಹಿಟ್ಟು*: ಪರಲೋಕ ರಾಜ್ಯವು ಕೊನೆಯವರೆಗೆ ಇರುವ ಪರಿಣಾಮವನ್ನು ಜೀರುತ್ತಾ ಸಮಾಜದಲೆಲ್ಲಾ ಹರಡುತ್ತದೆ.
5. *ಹೂಳಿಹಿಟ್ಟು ದ್ರವ್ಯ*: ಪರಲೋಕ ರಾಜ್ಯವು ಮತ್ತು ಅದರ ಸತ್ಯವು ಅಪಾರವಾದ ಬೆಲೆಯನ್ನು ಹೊಂದಿದೆ, ಅಗೋಚರವಾದ ಮತ್ತು ಮರೆಯಾಗಿರುವ ಸ್ಥಿತಿಯಲ್ಲೂ ಸಹ.
6. *ಬಹುಬೆಲೆಯ ಮುತ್ತ*: ಪರಲೋಕ ರಾಜ್ಯವು ಮತ್ತು ಅದರ ಸತ್ಯಗಳು ಪರಿಶ್ರಮದಿಂದ ಹುಡುಕುವದಕ್ಕೆ ಯೋಗ್ಯವಾಗಿದೆ.
7. *ಮೀನು ಹಿಡಿಯುವ ಬಲೆ*: ಅಂತಿಮ ನ್ಯಾಯ ತೀರ್ಪು ದೇವರ ರಾಜ್ಯದ ನಿಜವಾದ ಭಾಗವಾಗಿರುವವರನ್ನು ಪ್ರಕಟಿಸುತ್ತದೆ.

8. *ಮನೆಯ ಯಜಮಾನ*: ಯೇಸುವಿನ ಮಾತುಗಳನ್ನು ಸ್ವೀಕರಿಸುವ ಮತ್ತು ಮನಸ್ಸಿನಲ್ಲೆಟ್ಟುಕೊಳ್ಳುವವರು ಅತ್ಯೇಕವಾಗಿ ಶ್ರೀಮಂತನಾಗುತ್ತಾರೆ.⁶

ಈ ಅಧ್ಯಾಯವು ತುಂಬಾ ವಿಚ್ಛರದಿಂದ ಸಂಘಟಿಸಲಾಗಿದೆ, ಪ್ರಸ್ತಾವನೆಯ ಸಾಮ್ಯವಿದೆ ಮತ್ತು ಮುಕ್ತಾಯದ ಸಾಮ್ಯವಿದೆ. ಎರಡು ಬಾರಿ ಯೇಸುವಿನ ಸಾಮ್ಯಗಳ ಉದ್ದೇಶವನ್ನು ಕೊಡಲಾಗಿದೆ ಮತ್ತು ಎರಡು ಸಾಮ್ಯಗಳನ್ನು ವಿವರಿಸಲಾಗಿದೆ. ಅಧ್ಯಾಯದಲ್ಲ ಕಂಡು ಬರುವ ಇತರ ಸಾಮ್ಯಗಳು ಎರಡು ಜೋಡಿಯ ಮೂರು ಸಾಮ್ಯಗಳು. ಅಧ್ಯಾಯದ ಮುಖ್ಯ ಅಂಶಗಳು ಕೆಳಗಿನಂತಿವೆ:⁷

- I. ಪರಿಚಯದ ಸಾಮ್ಯ: ಜಿತ್ತವವನ ಸಾಮ್ಯ (13:1-9)
- II. ಅಂತರವಾದನ (13:10-23)
 - A. ಸಾಮ್ಯಗಳ ಉದ್ದೇಶ (13:10-17)
 - B. ಜಿತ್ತವವನ ಸಾಮ್ಯದ ವಿವರಣೆ (13:18-23)
- III. ಮೂರು ಸಾಮ್ಯಗಳು (13:24-33)
 - A. ಹಣಜಿ (13:24-30)
 - B. ಸಾಸಿವೆ ಕಾಳು (13:31, 32)
 - C. ಹುಳಿ ಹಿಟ್ಟು (13:33)
- IV. ಮಧ್ಯಂತರ (13:34-43)
 - A. ಸಾಮ್ಯಗಳ ಉದ್ದೇಶ (13:34, 35)
 - B. ಹಣಜಿಯ ಸಾಮ್ಯದ ವಿವರಣೆ (13:36-43)
- V. ಮೂರು ಸಾಮ್ಯಗಳು (13:44-50)
 - A. ಹೂಳಿಟ್ಟ ದ್ರವ್ಯ (13:44)
 - B. ಬಹುಬೆಲೆಯುಳ್ಳ ಮತ್ತು (13:45, 46)
 - C. ಮೀನು ಹಿಡಿಯುವ ಬಲೆ (13:47-50)
- VI. ಮುಕ್ತಾಯದ ಸಾಮ್ಯ: ಯಜಮಾನ (13:51, 52)

ಉಲ್ಲೇಖಗಳು

¹ನೋಡಿಲಿ ನ್ಯಾಯ ಸ್ಥಾಪಕರು 9:7-20; 2 ಅರಸುಗಳು 12:1-14; 2 ಅರಸುಗಳು 14:8-14; ಯೆಶಾಯ 5:1-7; 27:2-6; ಯೆರೆಮೀಯ 13:1-11; ಯೆಹೆಜ್ಕೇಲ 15:1-8; 17:1-10; 19:1-14; 23:1-49. ಇವುಗಳೆಲ್ಲ ಕೆಲವು ಉದಾಹರಣೆಗಳು ಹೆಚ್ಚಿನ ವಿಶಿಷ್ಟತೆಯುಳ್ಳವುಗಳಾಗಿ, ಗುಡಾರ್ಥವುಳ್ಳವುಗಳು, ಕಾರ್ಯನಿರತವಾಗಿರುವ ಸಾಮ್ಯಗಳು, ಅಥವಾ ದುಖವನ್ನು ಒಳಗೊಂಡ ಸಾಮ್ಯಗಳೆಂದು ಹೆಸರು ಕೊಡಲಾಗಿದೆ. ²David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 224. ³Klyne R. Snodgrass, "Parable," in *Dictionary of Jesus and the Gospels*, ed. Joel B. Green and Scot McKnight (Downers Grove, Ill.: InterVarsity Press, 1992), 593. ⁴ನೋಡಿಲಿ Sirach 39:2; 47:17; *1 Enoch* 1.2, 3; and *Mishnah Sotah* 9.15. ⁵ಯಾರು ವಿಳು ಸಾಮ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವರೋ ಅವರು 13:52 ಇರುವದನ್ನು ಸಾಮ್ಯ ಎಂಬುದಾಗಿ ತೆಗೆದುಕೊಳ್ಳುವದಿಲ್ಲ, ಅಲ್ಲ ಎಂಟು ಸಾಮ್ಯಗಳು ಎಂದು ಲೆಕ್ಕಮಾಡುವವರು ಈ ಭಾಗದಲ್ಲರುವದನ್ನು ಸಾಮ್ಯ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರು. ⁶Adapted from H. Leo Boles, *A Commentary on the Gospel According to Matthew* (Nashville: Gospel Advocate Co., 1936), 305. ⁷Adapted from R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 216.